



ಹೀರೊ ಸಾಮಿ!

ತೊಂಬತ್ತರ ದಶಕದಲ್ಲಿ ತನ್ನ 230 ಕೆಜಿ ತೂಕದ ದೇಹವನ್ನು ತೂಗಿಸಿಕೊಂಡು 'ಮುಜೇ ಭಿ ಲಿಫ್ಟ್ ಕರಾದೋ' ಎಂದು ಮಧುರ ಕಂಠದಿಂದ ಹಾಡುತ್ತಿದ್ದ ಗಾಯಕ ಅಡ್ಡಾನ್ ಸಾಮಿ ಈಗ ಮರಳಿ ಬಾಲಿವುಡ್‌ಗೆ ದಾಳಿ ಇಟ್ಟಿದ್ದಾನೆ- ಅದೂ ನಾಯಕ ನಟನಾಗಿ! 'ಇದೊಂದು ಕಾಮಿಡಿ ಚಿತ್ರ. ಶತಮೂರ್ತಿ ದಡ್ಡ ನ ಪಾತ್ರವದು. ಆದರೆ ಕಂಪ್ಲೀಟ್ ಕಾಮಿಡಿ' ಎಂದಿದ್ದಾನೆ ಅಡ್ಡಾನ್ ಸಾಮಿ. 43ರ ಹರೆಯದಲ್ಲಿ ಸಾಮಿ ನಾಯಕ ನಟನಾಗಿ ನಟಿಸುವುದು ತಮಾಷೆಯಾಗಿ ಕಾಣಿಸ ಬಹುದು. ಆದರೆ ಈಗ ಆತನನ್ನು ನೋಡಿದರೆ ನಿಜಕ್ಕೂ ದೇಹಾಕೃತಿ ಹೀರೊ ತರಹವೇ ಇದೆ. ಒಟ್ಟು 155 ಕೆ.ಜಿ ದೇಹತೂಕವನ್ನು ಇಳಿಸಿಕೊಂಡು ಕೇವಲ 75 ಕೆಜಿ ತೂಕ ಹೊಂದಿರುವ ಈಗಿನ ಸಾಮಿಯನ್ನು ಆತನ ಹಳೆಯ ಸ್ನೇಹಿತರೇ ಗುರುತು ಹಿಡಿಯಲಿಕ್ಕಿಲ್ಲ- ಅಷ್ಟೊಂದು ಸ್ಲಿಮ್ ಆಗಿದ್ದಾನೆ. 'ಲಿಫ್ಟ್ ಕರಾದೋ..' ಹಾಡಿನ ಬಳಿಕ ಖ್ಯಾತಿಯ ಉತ್ತುಂಗಕ್ಕೇರಿದ ಸಾಮಿ, ತನ್ನ ಮಧುರ



ಕಂಠದಿಂದ ಈಗಲೂ ಅಭಿಮಾನಿಗಳ ಮನಸ್ಸಲ್ಲಿ ನೆಲೆಸಿದ್ದಾನೆ. ಆತನ ಪ್ರತಿಭೆಯನ್ನು ಮೆಚ್ಚಿಕೊಳ್ಳಲು ನೂರಂಟು ಹಾಡುಗಳನ್ನು ಹೇಳಬಹುದಾದರೂ, 'ತಾರೆ ಜಮೀನ್ ಪರ್' ಚಿತ್ರದ 'ಮೇರೆ ಜಹಾಂ..'

ಎನ್ನುವ ಹಾಡು ಮತ್ತು 'ಮೈ ನೇಮ್ ಈಸ್ ಖಾನ್' ಚಿತ್ರದ 'ನೂರ್ ಎ ಖುದಾ..' ಹಾಡನ್ನು ಮರೆಯುವಂತೆಯೇ ಇಲ್ಲ.

ಒಂದರ ಹಿಂದೆ ಒಂದರಂತೆ ಆತನ ಮೂರೂ ಮದುವೆಗಳು ವಿಫಲವಾಗಿ, ಇದೀಗ ಮೊದಲ ಪತ್ನಿಯ ಆಶ್ರಯಕ್ಕೆ ಮರಳಿ ಬಂದಿದ್ದಾನಂತೆ ಸಾಮಿ. ಪಾಕ್-ಭಾರತ ಮೂಲದ, ಕೆನಡಾ ಪ್ರಜೆಯಾಗಿರುವ ಸಾಮಿ 2009ರಲ್ಲಿ ತಂದೆ ಅರ್ಶದ್ ಸಾಮಿ ಖಾನ್‌ರನ್ನು ಕಳೆದುಕೊಂಡ ಬಳಿಕ ತೀರಾ ಏಕಾಂಗಿತನ ಅನುಭವಿಸಿದ್ದು ಸುಳ್ಳಲ್ಲ. ಆ ಆಘಾತದ ಬಳಿಕ ಬಾಲಿವುಡ್‌ನಿಂದ ಈತ ಪೂರ್ತಿ ಕಣ್ಮರೆಯಾಗಿದ್ದ. ಇತ್ತೀಚೆಗೆ 'ಪ್ರೆಸ್ ಪ್ಲೇ' ಎಂಬ ಹೊಸ ಆಲ್ಬಂ ಮೂಲಕ ಮತ್ತೆ ಬಾಲಿವುಡ್‌ ನಲ್ಲಿ ಭಾಷು ಮಾಡಿಸಿರುವ ಸಾಮಿ, ತಾನು ಹೀರೊ ಆಗಿರುವ ಹೊಸ ಚಿತ್ರಕ್ಕೆ ಸಂಗೀತ ನಿರ್ದೇಶನವನ್ನೂ ಮಾಡಿದ್ದಾನೆ. ಈಗಾಗಲೇ 'ಶೂಟ್‌ೌಟ್ ಅಡ್ ವಡಾಲಾ' ಎಂಬ ಹೊಸ ಚಿತ್ರಕ್ಕೆ ಈತ ಹಾಡಿರುವುದನ್ನು ಕೇಳಿಕೊಂಡಿರುವ ಬಾಲಿವುಡ್, 'ನಟನಾಗಿ ಗೆಲ್ಲದಿದ್ದರೂ ಗಾಯಕನಾಗಿ ಮತ್ತೆ ಈತ ಕಚ್ಚಿಕೊಳ್ಳುವುದು ಖಚಿತ' ಎನ್ನುತ್ತಿದೆ. ●

ಮರಳಿ ಬಂದ ಭಜ್ಜಿ

ಹತ್ತೊಂಬತ್ತು ತಿಂಗಳ ಕಾಲ ಟೆಸ್ಟ್ ಪಂದ್ಯದಿಂದ ಹೊರಗುಳಿದ ಬಳಿಕ ಬಾಲರನೊಬ್ಬ ಮತ್ತೆ ಟೆಸ್ಟ್ ಪಂದ್ಯಕ್ಕೆ ಮರಳುವುದು ನಿಜಕ್ಕೂ ದೊಡ್ಡ ಸಾಧನೆಯೇ. ಭಾರತದ ಟಾಪ್ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಇದೀಗ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ. ಅಂದ ಹಾಗೆ ಇದು ಹರಭಜನ್ ಆಡಿರುವ 100ನೇ ಟೆಸ್ಟ್. ಈವರೆಗೆ ಭಾರತದಲ್ಲಿ ಸಚಿನ್ ಸಹಿತ 9 ಮಂದಿ ಆಟಗಾರರು ಮಾತ್ರ ನೂರು ಟೆಸ್ಟ್‌ಗಳಲ್ಲಿ ಆಡಿದ್ದಾರೆ. ಹರ್ಭಜನ್ ಹತ್ತನೆಯವರಾಗಿ ಈ ಪಟ್ಟಿಗೆ ಸೇರಿ ಅಲ್ಲೂ ಒಂದು ದಾಖಲೆ ಬರೆದಿದ್ದಾರೆ. ಸಾಮಾನ್ಯವಾಗಿ ಭಾರತದ ನೆಲದಲ್ಲಿ ಆಸ್ಟ್ರೇಲಿಯನ್ನರು ಸ್ಪಿನ್ ದಾಳಿಗೆ ಹೆದರುತ್ತಾರೆ. ಜತೆಗೆ ಹರ್ಭಜನ್ ಈವರೆಗೆ ಬೌಲಿಂಗ್‌ನಲ್ಲಿ ಮಾಡಿರುವ ಅಸಾಮಾನ್ಯ ಸಾಧನೆಗಳೆಲ್ಲ ಸ್ಪರ್ಧೆ ಶೀ ಮೈದಾನದಲ್ಲೇ. ಈ ಎರಡೂ ಅಂಶಗಳು ಪೂರಕವಾಗಿರುವ ಹಿನ್ನೆಲೆಯಲ್ಲಿ ಮರಳಿ ಗಳಿಸಿದ ಸ್ಥಾನವನ್ನು ಹರ್ಭಜನ್ ಮತ್ತೆ ಗಟ್ಟಿಗೊಳಿಸುತ್ತಾರೆಯೆ ಎನ್ನುವುದು ಕುತೂಹಲಕರ. ಆದರೆ ಬಗಲಲ್ಲೇ ಇನ್ನೊಬ್ಬ ಆಫ್‌ಸಿನ್ನರ್ ಆರ್.ಅಶ್ವಿನ್ ಇರುವ ಹಿನ್ನೆಲೆಯಲ್ಲಿ ಭಜ್ಜಿಯ ಈ ಸ್ಥಾನ 'ಸದಾ ಚಂಚಲ' ಎನ್ನಲಾಗಿಯಿಲ್ಲ. ಅಶ್ವಿನ್ ಹೆಚ್ಚು ವಿಕೆಟ್ ಕಿತ್ತಷ್ಟೂ ಹೊಡೆತ ಬೀಳುವುದು ಭಜ್ಜಿಗೇ.

99 ಟೆಸ್ಟ್‌ಗಳಲ್ಲಿ ಈಗಾಗಲೇ 408 ವಿಕೆಟ್‌ಗಳನ್ನು ಕಿತ್ತಿರುವ ಹರ್ಭಜನ್ ಎಷ್ಟೋ ಪಂದ್ಯಗಳಲ್ಲಿ ಭಾರತದ ಗೆಲುವಿಗೆ ಕಾರಣೀಭೂತನಾದದ್ದಿದೆ. ಹಾಗೆಯೇ ಆಪದ್ಭಾವವಾಗಿ ಸೋಲು ತಪ್ಪಿಸಿದ್ದೂ ಇದೆ. 32.27 ರನ್ ಗಳಿಗಿಲ್ಲ ಒಂದು ವಿಕೆಟ್ ಪಡೆದು ಸಾಕಷ್ಟು ಉತ್ತಮ ಎನ್ನಬಹುದಾದ ಸರಾಸರಿಯನ್ನೇ ಹೊಂದಿರುವ ಹರ್ಭಜನ್, ಐಪಿಎಲ್ ಪಂದ್ಯಗಳಲ್ಲಿ ಮುಂಬೈ



ಇಂಡಿಯನ್ ನಾಯಕನಾಗಿಯೂ ಅನುಭವ ಪಡೆದಿದ್ದಾರೆ. 17ರ ಹರೆಯದಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಕಾಲಿಟ್ಟ ಈ ಸರ್ದಾರ್ಜಿ (ಬರ್ತ್‌ಡೇ: 3/7/1980), ಈಗ 32ರ ಹರೆಯದಲ್ಲಿ ಮತ್ತೆ ಹಳೆಯ ಲಯ ಕಂಡುಕೊಳ್ಳಬಹುದೇ? 'ತಪ್ಪುಗಳಿಂದ ಪಾಠ ಕಲಿತಿದ್ದೇನೆ. ಈ ಸಲ ಕಚ್ಚಿಕೊಂಡರೆ ಇನ್ನೂ 50 ಪಂದ್ಯಗಳನ್ನು ಆಡಬಹುದು' ಎನ್ನುವುದು ಭಜ್ಜಿಯ ಹೇಳಿಕೆ.

ಹರ್ಭಜನ್ ಬೌಲಿಂಗ್ ಸಾಧನೆಗಳನ್ನು ನೆನಪಿಸಿಕೊಂಡಾಗಲೆಲ್ಲ ಕಣ್ಣೆದುರು ಬರುವುದು 2001ರ ಕೋಲ್ಕತ್ತಾ ಮತ್ತು ಚೆನ್ನೈ ಟೆಸ್ಟ್ ಪಂದ್ಯಗಳು. ಆಸ್ಟ್ರೇಲಿಯನ್ನರನ್ನು ಬಿಡದಂತೆ ಕಾಡಿದ ಖ್ಯಾತಿ ಈ ಭಜ್ಜಿಯದ್ದು. ಅದರಲ್ಲೂ ಆಸ್ಟ್ರೇಲಿಯಾದ ನಾಯಕ ರಿಕಿ ಪಾಂಟಿಂಗ್ ಅತ್ಯಧಿಕ ಬಾರಿ ಭಜ್ಜಿಯ ಸ್ಪಿನ್ ಮೋಡಿಗಿ ಬಲಿಯಾದವರು. ಆಸ್ಟ್ರೇಲಿಯನ್ನರ ಈ ಹಳೆಯ ದುಸ್ವಪ್ನಗಳು ಭಜ್ಜಿಗೆ ನೆರವಾಗಬಹುದೇ? ●